

## ಮನಷ್ಟಿನ ಜೀವನವುವಹಾರದ ಮೇಲೆ ಸಂಸ್ಕೃತ ಸೂಕ್ತಗಳ ಪ್ರಭಾವ

HEMARAJA.N.S , research assistant, karnataka sanskrit university, pampamahakavi road,  
chamarajpete, bengalore-18, email- monihemu85@gmail.com, ph.8310719147

---

ಸಂಸ್ಕೃತ ಸಾಹಿತ್ಯವು ಭಾರತೀಯ ಸಂಸ್ಕೃತಿಯ ಪ್ರಥಾನವಾದ ಅಂಗವಾಗಿದೆ. ಸಾಹಿತ್ಯವು ಸಮಾಜವನ್ನು ಪ್ರತಿಬಿಂಬಿಸುವ ಒಂದು ಸಾಧನವೂ ಹೋದು. ಸಂಸ್ಕೃತಿಯ ವ್ಯಾಪಕವಾದ ಪ್ರಸಾರ ಮತ್ತು ಪ್ರಚಾರಕ್ಕೆ ಸಾಹಿತ್ಯವೇ ಶೈಷ್ವಾದ ಸಾಧನವಾಗಿದೆ. ಸಂಸ್ಕೃತ ಸಾಹಿತ್ಯವು ಭಾರತೀಯ ಸಮಾಜದ ಭವ್ಯವಿಚಾರಗಳ ವಿಷಯದಲ್ಲಿ ಸುಂದರವಾದ ಕನ್ನಡಿಯಂತಿದೆ.

ಅಪಾರವಾದ ಸಂಸ್ಕೃತ ವಾಜ್ಯಯವನ್ನು ಶೈವ ಮತ್ತು ದೃಶ್ಯವೆಂದು ಎರಡು ವಿಭಾಗಗಳಲ್ಲಿ ವಿಂಗಡಿಸಿದರೆ, ಗಢ್ಯ, ಪದ್ಯ ಮತ್ತು ಚಂಪೂಸಾಹಿತ್ಯ ಪ್ರಕಾರಗಳು ಶೈವದಲ್ಲಿಯೂ, ರೂಪಕ ಮತ್ತು ಉಪರೂಪಕಗಳು ದೃಶ್ಯದಲ್ಲಿಯೂ ಅಂತರ್ಗತವಾಗುತ್ತವೆ. ಪರಿಣಾಮಕಾರಿಯಾದ ಮತ್ತು ಆಸ್ಥಾನಿಕ್ಯಾನಿ ಹೊಂದಿರುವ ದೃಶ್ಯ ಸಾಹಿತ್ಯಕ್ಕೆ ಸಂಸ್ಕೃತ ವಿಜ್ಞಪ್ತಪಂಚದಲ್ಲಿ ವಿಶೇಷ ಸ್ಥಾನವಿದೆ. ಹಾಗೆಯೇ ಸಂಸ್ಕೃತ ಸಾಹಿತ್ಯದಲ್ಲಿ ಸುಭಾಷಿತವೂ ಕೂಡ ಒಂದು ಭಾಗವಾಗಿದೆ.

ಸಂಸ್ಕೃತ ಸಾಹಿತ್ಯದಲ್ಲಿ ಸುಭಾಷಿತಗಳು ವಿಶಿಷ್ಟ ಕಾವ್ಯಪ್ರಕಾರಗಳಲ್ಲಿ ಒಂದು ಎನಿಸಿಕೊಂಡಿವೆ. ಆ ಎಲ್ಲಾ ಸುಭಾಷಿತಗಳು, ಲೋಕನೀತಿಯೋದಕವಾಗಿವೆ. ಮಾನವನ ಜೀವನದ ಸಮನ್ವಯಿಗೆ ಸಹಾಯಕಗಳಾಗಿವೆ. ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ಸೂಕ್ತಗಳನ್ನು (ಸುಭಾಷಿತಗಳನ್ನು) ನೋಡಬಹುದಾಗಿದೆ.

ಸುಷ್ಪು+ಉತ್ತಿ=ಸೂಕ್ತಿ: ಎಂಬುದಾಗಿ ಪದವು ನಿಷ್ಪನ್ನವಾಗುತ್ತದೆ. ಸೂಕ್ತಿಯ ಅರ್ಥ ಹೀಗಿವೆ. ಕಥನ, ವಾಚನ, ಮಾನಸಿಕ ಅಭಿವೃತ್ತಿ, ವಾಕೀ, ಶಬ್ದರಾಶಿ ಇತ್ಯಾದಿಗಳು. ಸೂಕ್ತ ಎಂದರೆ ಸುಭಾಷಿತವೆಂದೂ ಅರ್ಥವಾಗುತ್ತದೆ. ಸುಷ್ಪು ಭಾಷಿತಂ ಸುಭಾಷಿತಂ ಎಂದು, ಅಂದರೆ ಒಳ್ಳೆಯ ಮಾತೆಂದರ್ಥ.

ತ್ರಿಸ್ತುಮೂರ್ಚ ಒಂದನೆಯ ಶತಮಾನದಿಂದ ತ್ರಿಸ್ತುಶಕ ಇದನೆಯ ಶತಮಾನದ ಕಾಲ್ಯಾತ್ಮಿಹ್ಯದಲ್ಲಿ ಜೀವಿಸಿದ್ದನ್ನಲಾಗುವ ಭಕ್ತ್ಯಹರಿ ಒಬ್ಬ ಮಹಾನ್ ವಿರಕ್ತಯೋಗಿಯಾದ ಶೈವ ಸಂಸ್ಕೃತಕವಿ. ಭಕ್ತ್ಯಹರಿ ಮೊದಲು ರಾಜನಾಗಿದ್ದ ಆತನ ಕಾಲಮಾನದ ಅನೇಕ ಮಹನೀಯರ ಸತ್ಯಂಗದ ಘಲವಾಗಿ ಸದಾ ಭೋಗಿಯಾಗಿದ್ದ ಈತ ವಿರಕ್ತನಾಗಿ ಯೋಗಿಯಾದ. ಮಾನವ ಜನಾಗಂಕ್ಯಿ ಉಪಕಾರವಾಗಲೆಂದು ಸುಪ್ರಸಿದ್ಧ ಶತಕತ್ರಯಗಳಾದ ನೀತಶತಕ, ಶೃಂಗಾರಶತಕ ಹಾಗೂ ವ್ಯಾರಾಗ್ಯಶತಕಗಳನ್ನು ರಚಿಸಿದ ಪ್ರತಿಯೊಂದು ಶತಕದಲ್ಲಿ ನೂರು ಶೇಖ್ರೇಕಗಳಿವೆ. ಈ ಕೃತಿಯ ಮೂಲಕ ಎಲ್ಲ ರೀತಿಯ ಮಾನವಿಯ ಅನುಭವಗಳನ್ನು ಸುಂದರ ಕಾವ್ಯನಭಾತಿಯೊಂದಿಗೆ ಪ್ರಸ್ತುತ ಪಡಿಸಿದ್ದಾನೆ. ಸಂಸ್ಕೃತ ಭಾಷೆಯ ವಿಶೇಷತೆ ಎನೆಂದರೆ ಪ್ರತಿಯೊಂದು ಪದಕ್ಷು ಒಂದಕ್ಷಿಂತಲೂ ಹೆಚ್ಚು ಅರ್ಥಗಳಿರುತ್ತವೆ. ಹಾಗಾಗಿ ನೀತಿ ಎಂಬ ಪದಕ್ಷಿರುವ ಅರ್ಥಗಳಿಂದರೆ (1) ಮೌಲ್ಯಗಳು, (2) ಮಾರ್ಗದರ್ಶಕ, (3) ನಡತೆ, (4) ಶಾಸ್ತ್ರ ಇತ್ಯಾದಿ. ನಮ್ಮ ಹಿಂದೂ ಧರ್ಮ ಶಾಸ್ತ್ರದಲ್ಲಿ ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷಗಳಿಂಬ ಜತುರ್ವಿಧ ಮರುಷಾರ್ಥಗಳನ್ನು ಒಪ್ಪಿಕೊಳ್ಳುತ್ತೇವೆ. ಸಂಘ ಜೀವಿಯಾದ ಮಾನವನಿಗೆ ಸಮಾಜದಲ್ಲಿ ಸೌಹಾದರ್ಯಯುತವಾಗಿ ಜೀವಿಸಲು ಬೇಕಾದಂತಹ ಜವಾಬ್ದಾರಿ, ಕರ್ತವ್ಯ ಹಾಗೂ ನೈತಿಕತೆಯ ಮಾರ್ಗದರ್ಶಕತೆಗೆ ಮೂರಕವಾಗಿ ಒಂದು ಚೌಕಟ್ಟಿನಲ್ಲಿ ಅರ್ಥಮೂರ್ಚ ಬಾಳ್ಳಿಗೆ ಈ ಮರುಷಾರ್ಥಗಳು ಸಹಕಾರಿಯಾಗುತ್ತವೆ.

ಸುಭಾಷಿತ ಎಂದರೆ ಒಳ್ಳೆಯ ನುಡಿ. ಬಹಳ ಹಿಂದಿನಿಂದಲೂ ಜನರು ಸುಭಾಷಿತಗಳನ್ನು ಮೆಚ್ಚಿಕೊಂಡು ಅವುಗಳ ಜಾಹ್ನೇ ಪ್ರತಿಭೆ ಹಾಗೂ ಜಾತುಯಗಳಿಗೆ ಮಾರುಹೋಗಿದ್ದಾರೆ. ಸುಭಾಷಿತಗಳಲ್ಲಿ ಪ್ರಸ್ತುತವಾಗುವ ವಿಷಯಗಳು ಸಾರ್ವಕಾಲಿಕವಾದವುಗಳು ಹಾಗೂ ಮಾನವನ ಜೀವನದ ವ್ಯಾಪಹಾರಗಳಿಗೂ ನಿತ್ಯ ಸತ್ಯಗಳಿಗೂ ಸಂಬಂಧಿಸಿರುವವುಗಳಾಗಿವೆ. ಮುಖಿಗಳು ತಪ್ಪಿಗಳು ಮತ್ತು ಮಹಾಕವಿಗಳು ಜೀವನ ಎಂಬ ಅಶ್ವಾಶದಾದ ಜಮತ್ಯಾರವನ್ನು ಪ್ರಥಾನ ವಸ್ತುವನಾಗಿ ಇಟ್ಟಿಕೊಂಡು ಧ್ಯಾನವನ್ನು ಮಾಡುತ್ತಿದ್ದರು. ಮನುಷ್ಯನ ಜಿಂತನೆಗಳು ಬಹಳ ಉತ್ಕಷ್ಟ ಮಟ್ಟದಲ್ಲಿ ಇರುವುದನ್ನು ನಾವು ವೇದ

ಉಪನಿಷತ್ತುಗಳು ಹಾಗೂ ಮಹಾಕಾವ್ಯಗಳಲ್ಲಿ ಕಾಣಬಹುದು. ಹೇಗೆ ಒಂದು ಸಾಗರದ ನೀರನ್ನು ಒಂದು ಶಂಖದಲ್ಲಿ ತೇವಿರಿಸಿ ಇಡೆಬಹುದೋ ಅದೇ ರೀತಿಯಲ್ಲಿ ಎಲ್ಲರಿಗೂ ಸರಳವಾಗಿ ವಿವರಿಸಲು ಆಗದ ಆಳವಾದ ಕಲ್ಪನೆಗಳನ್ನು ಹಾಗೂ ಮನೋಭಾವಗಳನ್ನು ಪರಿಣಾಮಕಾರಿಯಾದ ಸುಭಾಷಿತಗಳನ್ನಾಗಿ ಪರಿವರ್ತಿಸಲಾಗಿದೆ. ಪ್ರತಿಯೊಂದು ಸುಭಾಷಿತವು ಪ್ರತ್ಯೇಕವಾಗಿದ್ದ ಅನಂತವಾದ ಜ್ಞಾನದಿಂದಕೂಡಿರುತ್ತದೆ. ಇಂದಿಗೂ ವ್ಯವಹಾರ ವಿಚಾರಗಳಲ್ಲಿ ಈ ಸುಭಾಷಿತಗಳು ಬಹು ಉಪಯುಕ್ತವಾಗಿವೆ. ಉದಾಹರಣೆಗೆ:- ನಮ್ಮ ಇಂದ್ರಿಯಗಳ ಮೇಲೆ ನಿಗ್ರಹ, ಮಾನಸಿಕ ಸಮಸ್ಥಿತಿ, ದುರಭಿಮಾನದಿಂದ ಮುಕ್ತಿ, ಈಷ್ಟ, ಕ್ಷೋಧ, ದುರಾಸೆ, ಅತಿಭೋಗದಿಂದ ದೂರವಿರುವ ಸಾಮಧ್ಯ, ಸ್ವಶರೀರದ ಮತ್ತು ಚಕ್ಷತೆಯನ್ನು ಹೆಚ್ಚಿಸುವ ಶಕ್ತಿಯನ್ನು ಕೊಡುವಲ್ಲಿ ಸುಭಾಷಿತಗಳು ಸಮರ್ಪಣವಾಗಿವೆ.

“ಯಥಾಬೀಜಂ ತಥಾ ಅಂಕುರಃ ಯಥಾ ವ್ಯಕ್ತಃ ತಥಾ ಫಲಮ್” ಎಂಬುವ ರೀತಿಯಲ್ಲಿ

ಬೀಜವು ಹೇಗೆನೋ ಮೇಳಕೆಯೂ ಹಾಗೆ, ಮರವೂ ಹೇಗೆನೋ ಹಣ್ಣು ಹಾಗೆ ಇರುತ್ತದೆ ಎಂದು ತಿಳಿಯುತ್ತದೆ. ಸುಭಾಷಿತದಲ್ಲಿ ಸೃಜಿಸಿದ ಅರ್ಥವು ಹಾಗೂ ಅದರಲ್ಲಿ ಅಡಗಿರುವ ಸತ್ಯವು ನಮ್ಮ ವ್ಯಾವಹಾರಿಕ ಹಾಗೂ ಪಾರಮಾರ್ಥಿಕ ವಿಷಯಗಳಲ್ಲಿ ವ್ಯವಹಾಗಲಿ “ನೂನಂ ಸೂಭಾಷಿತರಸೌ ಅನ್ವಯದ್ವಾದಿ” ಎಂದು ಸುಭಾಷಿತದಿಂದ ಸಿಗುವ ಆನಂದವು ಬೇರೆ ಎಲ್ಲ ಆನಂದಗಳಿಗಂತ ಮಿಗಿಲಾಗಿರುವುದು ಎಂದು ತಿಳಿಯಲ್ಪಡುತ್ತದೆ.

ಹೀಗೆ ಇನ್ನೂ ಅನೇಕ ಸೂಕ್ತ ಸುಭಾಷಿತಗಳನ್ನು ನಾವು ಸಂಸ್ಕೃತ ಸಾಹಿತ್ಯದಲ್ಲಿ ನೋಡಬಹುದು. ಹೀಗೆ ಸಂಸ್ಕೃತ ಸಾಹಿತ್ಯದಿಂದ ನಮ್ಮ ಪ್ರಾಚೀನ ನಮ್ಮ ಹಿರಿಯರು ಅನೇಕ ವಿಷಯಗಳನ್ನು ಉಲ್ಲೇಖ ಮಾಡಿದ್ದಾರೆ. ಇದಕ್ಕೆ ಮಾರಕವಾಗಿರುವ ಈ ಕೆಳಗಿನ ಪದ್ಯವನ್ನು ನೋಡೋಣಾ:-

ನಮ್ಮ ಹಿರಿಯರ ಜೀವನದ ಅನುಭವದ ರಸಪಾಠವನ್ನು ಸಂಸ್ಕೃತ ಸುಭಾಷಿತಗಳ ಮೂಲಕ ನಮಗೆ ಕೊಟ್ಟಿದ್ದಾರೆ.

**ಶ್ರೀಯವಾಕ್ಯಪ್ರಧಾನೇನ ಸರ್ವೇ ತುಷ್ಯಂತಿ ಜಂತವಃ ।**

**ತಶ್ವಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ ॥ (ಸು.ರ.ಭಾಂ.ಅ-2, ಶ್ಲೋ-18)**

ಈ ಸುಭಾಷಿತವು ಮಾತಿನ ವೈಶಿಷ್ಟ್ಯವನ್ನು ಹೇಳುತ್ತದೆ ಮತ್ತು ಮನುಷ್ಯನಾದವನಿಗೆ ಮಾತೇ ಭೂಷಣವೆನ್ನುವಂತದ್ದನ್ನು ಹೇಳುತ್ತದೆ. ಭಗವಂತ ನಮಗೆ ಏರಡು ಅದ್ಭುತ ಶಕ್ತಿಗಳನ್ನು ಕೊಟ್ಟಿದ್ದಾನೆ. ಒಂದು ಬೇರೆಯವರಲ್ಲಿರುವಂತಹ ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತಹ ಬುದ್ಧಿಶಕ್ತಿ. ಇನ್ನೊಂದು ನಮ್ಮಲ್ಲಿರುವಂತಹ ಭಾವನೆಗಳನ್ನು ಶಬ್ದಗಳ ಮೂಲಕ ತಲುಪಿಸುವಂತಹ (ವಾಕ್ ಶಕ್ತಿ) ಮಾತಿನ ಶಕ್ತಿಯನ್ನು ಕೊಟ್ಟಿದ್ದಾನೆ. ಯಾವ ಪ್ರಾಣಿ, ಪಕ್ಷಿಗಳಿಗೂ ಕೊಡಲಿಲ್ಲ ಮನುಷ್ಯನಿಗೆ ಮಾತ್ರ ಈ ಶಕ್ತಿಯನ್ನು ಕೊಟ್ಟಿದ್ದಾನೆ. ಆದ್ದರಿಂದ ಆ ಭಗವತ್ಪೂರುಪಳಾದಂತಹ ಆ ಭಾಷಾ ಸರಸ್ವತಿಯನ್ನು ಮಾತನಾಡುವಾಗ ತುಂಬಾ ಜಾಗರೂಕರಾಗಿರಬೇಕು. ಎನ್ನುವ ಮಾತನ್ನು ಈ ಸುಭಾಷಿತವು ಹೇಳುತ್ತದೆ. ಬಹಳ ಅರ್ಥಮಾರ್ಣವಾಗಿ, ಗಂಭೀರವಾಗಿ, ಮಾತಿನ ಗೌರವವದ ಮಹತ್ವವನ್ನು ಅರ್ಥಮಾಡಿಕೊಂಡು ಮಾತನಾಡಬೇಕು ಎನ್ನುವಂಥದ್ದನ್ನು ಈ ಸುಭಾಷಿತದಲ್ಲಿ ಹೇಳಿದ್ದಾರೆ.

ತುಂಬಾ ಆಶ್ರೀಯತೆಯನ್ನು ಹುಟ್ಟಿಸುಂತಹ ಮಾತನ್ನು ಆಡಬೇಕು. ಹಾಗೆ ಮಾತನಾಡುವುದರಿಂದ ಕೇವಲ ಮನುಷ್ಯ ಅಷ್ಟೇ ಅಲ್ಲ ಸ್ವತಃ ಪ್ರಾಣಿಗಳೂ ಕೂಡ ತೀರ್ಣಿಯನ್ನು ಅನುಭವಿಸುತ್ತವೆ. ನಮ್ಮ ಜೊತೆ ಸ್ವೇಹವನ್ನು ಬಯಸುತ್ತವೆ. ನಾವು ಇದನ್ನು ಎಷ್ಟೋ ಬಾರಿ ಅನುಭವಿಸಿರುತ್ತೇವೆ. ಸಾಮಾನ್ಯ ಪ್ರಾಣಿಗಳಾದ ನಾಯಿ, ಹಸು ಮುಂತಾದ ಪ್ರಾಣಿಗಳಿಗೂ ಸಹ ತೀರ್ಣಿಯಿಂದ ಮಾತನಾಡಿಸಿದ್ದೆ ಅವುಗಳು ಅಷ್ಟೇ ತೀರ್ಣಿಯಿಂದ ವ್ಯವಹರಿಸುತ್ತವೆ. ಇದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅಂದರೆ ನಾವು ಆಡುವ ಭಾಷೆ ಕೇವಲ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಅರ್ಥವಾಗುತ್ತದೆ. ಅಂತಹ ಪ್ರಾಣಿಗಳಿಗೂ ಅರ್ಥವಾಗುವ ಮಾತಾಗಿಬೇಕು, ಅಂದ್ರೆ ಅತ್ಯಂತ ಪ್ರಿಯವಾಗಿರಬೇಕು, ಬೇರೆಯವರಿಗೆ ಆನಂದವನ್ನು ಕೊಡುವಂತದ್ದಾಗಿರಬೇಕು, ಹಾಗಾಗಿ

ಒಳ್ಳೆಯ ಮಾತನ್ನೇ ಹೇಳಬೇಕು. ಯಾಕಂಡೆ ಮಾತಿಗೆ ಬಡತನವಿಲ್ಲವಲ್ಲ ನಾವು ಬೇರೆ ಎಲ್ಲ ವಿಷಯಗಳಲ್ಲಿ ಶ್ರೀಮಂತರಿಲ್ಲದೇ ಹೋದರೂ ಕೂಡ ಮಾತಿನಲ್ಲಿಯಾದರೂ ಶ್ರೀಮಂತಿಕೆಯನ್ನು ತೋರಿಸಬಹುದಲ್ಲಾ ಎನ್ನವಂತದ್ದು.

ಹಾಗೆಯೇ:-

**ಸತ್ಯಂ ಬ್ರಾಹ್ಮಾತ್ ಪ್ರಿಯಂ ಬ್ರಾಹ್ಮಾತ್**

**ನ ಬ್ರಾಹ್ಮಾತ್ ಸತ್ಯಮಪ್ರಿಯಂ ।**

**ಪ್ರಿಯಂಜ ನಾನ್ಯತಂ ಬ್ರಾಹ್ಮಾತ್**

**ಏಷ ಧರ್ಮಃ ಸನಾತನಃ ॥ (ಮ.ಭಾ.ಅ-64,ಶ್ಲೋ-36).**

ಸತ್ಯವನ್ನು ನುಡಿಯಬೇಕು, ಪ್ರಿಯವಾದ ಸತ್ಯವನ್ನು ಹೇಳಬೇಕು. ಅಪ್ರಿಯವಾದ, ಅಂದರೆ ಪರರ ಮನಸ್ಸಿಗೆ ಅಥವಾ ಪರರಿಗೆ ಕೆಡುಕಾಗಬಹುದಾದ ನೋವುಂಟು ಮಾಡುವ ಸತ್ಯವನ್ನು ಯಾವತ್ತೂ ಹೇಳಬಾರದು. ಬೇರೆಯವರಿಗೆ ಅಥವಾ ಇತರರಿಗೆ ಸಂತೋಷವಾಗುವುದೆಂದು ಅಥವಾ ಅನುಕೂಲವಾಗುವುದೆಂದು ಸುಳಳನ್ನು ಎಂದಿಗೂ ನುಡಿಯಬಾರದು. ಇದೇ ಸನಾತನವಾದ ಶಾಶ್ವತವಾದ ಬಹುಕಾಲದಿಂದ ಒಟ್ಟಿತವಾದ ಧರ್ಮವಾಗಿದೆ. ಸುಳಳನ್ನು ಎಂದೂ ನುಡಿಯಬಾರದೆಂದು ಮಹಾರ್ಥ ವೇದವ್ಯಾಸರು ಹೇಳಿರುವಂತದ್ದು.

**ವಿದ್ಯಾ ದದಾತಿ ವಿನಯಂ**

**ವಿನಯಾದ್ಯಾತಿ ಪಾತ್ರತಾಂ ।**

**ಪಾತ್ರತಾಧಾರಣಮಾಪ್ಲೋತಿ**

**ಧನಾಧ್ಯಾತ್ಮಂ ತತಃ ಸುಖಿಂ ॥ ( ಸು.ರ.ಶ್ಲೋ-21 )**

ವಿದ್ಯೆಯಿಂದ ವಿನಯಗುಣವು ಬರುವುದು. ವಿನಯಗುಣದಿಂದ ಸಮಾಜದಲ್ಲಿ ಯೋಗ್ಯತೆ, ಗೌರವ ಸಿಗುವುದು. ಅದರಿಂದ ಸಂಪತ್ತು ಗಳಿಕೆಯಾಗುವುದು. ಸಂಪತ್ತಿನಿಂದ ಪ್ರಾಪಂಚಿಕ ಸುಖಿ ಸಿಗುವುದು ಎಂದರ್ಥ. ಅಂದರೆ ಮನುಷ್ಯ ವಿದ್ಯೆಯಿಂದ ಕೂಡಿರುವವನು ಗರ್ವವನ್ನು ಪ್ರದರ್ಶಿಸಬಾರದು, ವಿದ್ಯೆಯುಳ್ಳಂತಹ ವೃತ್ತಿಗೆ ವಿನಯವೂ ಎಂಬುದು ಹೊರಕಿ (ಗೌರವ)ಪಾತ್ರತಾಧಾರಣುಂಟುಮಾಡುವಂತದ್ದಾಗಿದೆ. ಆ ವಿದ್ಯೆ, ಹಾಗೂ ವಿನಯದಿಂದ ಕೂಡಿರುವಂತಹವನಿಗೆ ಸಮಾಜದಲ್ಲಿ ಹಣವೂ ಸಿಗುವಂತಹದ್ದಾಗುತ್ತದೆ. ಅದರಿಂದ ಧರ್ಮವನ್ನು ಕೂಡ ಹೊಂದುವಂತಹವ ವೃತ್ತಿಯಾಗುತ್ತಾನೆ. ಮನಃ ಈ ಜಗತ್ತಿನಲ್ಲಿ ಎಲ್ಲ ಸುಖವನ್ನು ಹೊಂದಿದವನಾಗುತ್ತಾನೆ ಎಂಬುವಂತಹ ವಿಚಾರವನ್ನು ಕೆವಿ ತುಂಬಾ ಮಾರ್ಮಿಕವಾಗಿ ವಿದ್ಯೆ, ವಿನಯ, ಹಾಗೂ ಗೌರವ, ಹಣ, ಮತ್ತು ಧರ್ಮ, ಸುಖಗಳ ಬಗ್ಗೆ ಹೇಳಿದ್ದಾನೆ.

ಹಾಗೆಯೇ:-

**ಉದ್ಯಮೇನಹಿ ಸಿಧ್ಯಂತಿ ಕಾಯಾಣಿ ನ ಮನೋರಘ್ಯಃ**

**ನಹಿ ಸಿಂಹಸ್ಕ ಸುಪ್ರಸ್ಕ ಪ್ರವಿಶಂತಿಮಖೀ ಮೃಗಾಃ ॥ ( ಕಾ.ಕಾ. ಶ್ಲೋ-23 )**

ಕೆಲಸ ಮಾಡುವುದರಿಂದ ಕಾಯ್ದಗಳು ಸಿದ್ಧಿ ಆಗುತ್ತವೆಯೇ ಹೊರತು, ಕೇವಲ ಮನಸ್ಸಿನಲ್ಲಿ ಅಂದುಕೊಳ್ಳುವುದರಿಂದ ಅಲ್ಲ. ಸಿಂಹವಾಗಿದ್ದರೂ ಕೂಡ ಅದಕ್ಕೆ ಆಹಾರ ಬೇಕೆಂದರೆ ಅದು ಬೇಟಿಯಾಡಲೇ ಬೇಕು, ಸಿಂಹವೆಂದು ಯಾವ ಪ್ರಾಣಿಯೂ ಅದರ ಬಾಯಲ್ಲಿ ಬೀಳುವುದಿಲ್ಲ. ಇದರಭ್ರ ಮನುಷ್ಯ ಕೆಲಸ ಮಾಡುವುದರ ಮೂಲಕ ಗುರಿಯನ್ನು ಹೊಂದಬಹುದು. ನಾಳೆ

ಮಾಡೋಣ ಅಥವಾ ನಮಗೆ ಅದ್ವಷ್ಟ ಇಲ್ಲ ಅದ್ವಷ್ಟ ಬರಬೇಕು ಎಂದು ವ್ಯಧ ಕಾಲಹರಣ ಮಾಡಬಾರದು. ಪ್ರಯತ್ನ ಪಡಬೇಕು, ಪ್ರಯತ್ನಮಾಡಿ ಕಾರ್ಯವನ್ನು ಸಿದ್ಧಿಸಿಕೊಳ್ಳಬೇಕು ಎಂದು ಇದರ ತಾತ್ಪರ್ಯವಾಗಿದೆ.

ಹೀಗೆ ನಾವು ಸಂಸ್ಕೃತ ದೃಶ್ಯ ಶ್ರವ್ಯಕಾವ್ಯಗಳಲ್ಲಿಯೂ ಕೂಡ ಅನೋತ್ತಿಯ ಮೂಲಕ ಸುಭಾಷಿತಗಳನ್ನು ಕಾಣಬಹುದಾಗಿದೆ.

**ಅಂತಶ್ಚಾರ್ಥಿ ಭಾಯಾಂಖಿ ಕಂಟಕಾ ಬಹವೋ ಬಹಿಃ ।**

ಕಥಂ ಕಮಲನಾಲಸ್ಯ ಮಾಭಾವನ್ ಭಂಗುರಾಗುಣಃ ॥ (ಅ.ಖ.ಸಂ.ಶ್ಲೋ-14)

ಕಮಲದ ಬಳಿಯನ್ನು ನೋಡಿದವರಿಗೆ ಗೊತ್ತಾಗುತ್ತದೆ ಒಳಗಡೆಯ ಭಾಗವು ಉಳಾಗಿರುವಂತದ್ದು. ಬಾಳೆಯಪಟ್ಟಿಯನ್ನು ಸೀಳಿದರೆ ಒಳಗಡೆ ಹೇಗೆಲ್ಲಾ ರಂದ್ರಗಳು ಇರುತ್ತಾವೆಯೋ ಹಾಗೆಯೇ ಕಮಲದ ನಾಳದಲ್ಲಿಯೂ ಕೂಡ ರಂದ್ರಗಳಿರುತ್ತವೆ. ಹೊರಗಡೆ ನೋಡಿದರೆ ಹೊರಟಾದ ರೂಕ್ಷವಾದ ಮುಳ್ಳಮುಳ್ಳಾದ ಆಕಾರ ಇರುತ್ತದೆ. ಆದರೆ ಒಳಭಾಗದ ನಾರು ಗಟ್ಟಿಯಾಗಿರುತ್ತದೆ. ಹಾಗಾಗಿ ಕವಿ ಹೇಳುತ್ತಾನೆ ಒಳಗೆ ನೋಡಿದರೆ ಬೇಕಾದಷ್ಟು ಹರುಕು. ಹೊರಗೆ ನೋಡಿದರೆ ಬೇಕಾದಷ್ಟು ಮುಳ್ಳು. ಹಾಗಿದ್ದರೂ ನೀನು ಮುರಿಯದೆ ಇರುವುದಕ್ಕೆ ಒಂದು ಕಾರಣ ನಿನ್ನಲ್ಲಿರುವ ಗುಣಗಳು ಎಂಬುದಾಗಿ. ಗುಣಗಳು ಗಟ್ಟಿಯಾಗಿದ್ದಲ್ಲಿ ಇವುಗಳೆಲ್ಲವನ್ನು ದಾಟಕೊಳ್ಳತ್ತೇವೆ ಎನ್ನುವಂತದ್ದು ಗೊತ್ತಾಗುತ್ತದೆ ಈ ಸೂಕ್ತೀಯಿಂದ.

**ಹಾಗೆಯೇ:-**

---

ಪಶ್ಯಾಮಃ ಕಿಮಯಂ ಪ್ರಪಶ್ಯತ ಇತಿ ಸ್ವಲ್ಪಾಪ್ತಿಧಕ್ತಿಯೈಃ

ದಪಾದೂರಮುಚೀಕ್ಷಿತೇನ ಬಲವನ್ ಕಮೇರಿತ್ಯಾರ್ಮಂತ್ರಿಭಿಃ

ಲಬಾತ್ಪ್ರಸರೇಣ ರಕ್ಷಿತಮಧಾತಕ್ಷೇನ ಭುಕ್ತ್ವಾಶಿಂ

ಸ್ವೀತಸ್ತಾದ್ವಗಮೋ ಧನೇನ ನಿಮಣಾ ದಗ್ಭೋ ಗಿರಿಗ್ರಾಮಕಃ ॥ (ಅ.ಖ.ಸಂ.ಶ್ಲೋ-21)

ಮಾರ್ಮಿಕವಾದ ಒಂದು ಜಲಧಾರೆಯ ಉತ್ತಿಯು ಇಲ್ಲಿ ಇರುವುದಾಗಿದೆ. ಕವಿ ಹೇಳುತ್ತಾನೆ ಒಂದು ಹಳ್ಳಿಯ ಜನರು ಮುಳೆಯನ್ನು ತರುವುದಕ್ಕೆ ಅವರು ಏನೆಲ್ಲಾ ಪ್ರಯತ್ನಪಟ್ಟಿದ್ದಾರೆ ಎಂಬುದಾಗಿ, ಅಂದರೆ ಆ ಪ್ರದೇಶದಲ್ಲಿ ಮಳೆಯಿಲ್ಲ, ಮೋಡಗಳಿಲ್ಲ, ಬರಗಾಲ ಬಂದಿದೆ. ಹಾಗಾಗಿ ಪರಜನ್ಯ ಜಪ ಇತ್ಯಾದಿಗಳೆಲ್ಲವನ್ನು ಮಾಡಿಯೂ ಆ ಮಳೆಗಾಲದಲ್ಲಿಯೂ ಕೂಡ ಮೋಡಗಳು ಬಂದಿಲ್ಲವಲ್ಲ ಅಂದುಕೊಂಡು ಅಲ್ಲಿಯ ಜನರು ಕಷ್ಟದಿಂದ ಒಂದು ಮೋಡವನ್ನು ಬರಮಾಡಿಕೊಂಡರಂತೆ ಹಾಗೆ ಮಾಡಿದರೆ ಏನಾಯ್ತೆ ಎಂದರೆ ಮೋಡವು ಒಂದು ಮುಳೆಯನ್ನು ಸುರಿಸುತ್ತದೆ ಎಂದುಕೊಂಡರೆ ಜೋರಾಗಿ ಗುಡುಗಿ ಕೆಳ್ಳಿ ಕೊರ್ಕೆಸುವಂತೆ ಮಿಂಚನ್ನು ಮೂಡಿಸಿ ಆ ಉರಿನ ಮೇಲೆ ಸಿದಿಲು ಹಾಕಿ ಹೊರಟು ಹೋಯಿತಂತೆ. ನಾವು ಹೋಮ ಹವನಗಳನ್ನೆಲ್ಲವನ್ನು ಮಾಡಿಯೂ ಕೂಡ, ಪರಜನ್ಯ ಜಪ ವರುಣ ಮಂತ್ರ ಜಪಮಾಡಿ ಮೋಡವನ್ನು ಕರೆಸಿಕೊಂಡರೂ ಕೂಡ ಕೊನೆಯಲ್ಲಿ ಘನವಾದ ಮೋಡವು ಹಾಗೂ ಬಟ್ಟದ ತಪ್ಪಲಿನ ಮೋಡವು ಹೊರಟುಹೋಯಿತಲ್ಲ ಎಂಬುದಾಗಿ ಅಲ್ಲಿಯ ಜನರು ಚೆಂತಿಸುತ್ತಿದ್ದಾರೆ ಎಂದರ್ಥ. ಅಥಾರ್ ಸಮಾಜದಲ್ಲಿ ಕೆಲವರಲ್ಲಿ ಸಹಾಯವನ್ನು ನಿರೀಕ್ಷಿಸಿದರೆ ಈ ರೀತಿಯಾಗಿ ನಿರಾಶೆ ಮಾಡಿಸುತ್ತಾರೆ ಎಂಬುದಾಗಿ ಕವಿಯು ಹೇಳುತ್ತಿದ್ದಾನೆ. ಹೀಗೆ ಅನ್ವಯಧಿವಾದಂತಹ ಉತ್ತಿ(ಸುಭಾಷಿತ)ಯನ್ನು ಕಾಣಬಹುದಾಗಿದೆ ಈ ಪದ್ಯದಲ್ಲಿ.

**ಹಾಗೆಯೇ:-**

ಸನ್ಮಾಲಃ ಪ್ರತಿತೋನ್ನತಿಫಾನಲಸಚಾಯಾಷಿತಃ ಸತ್ಪಂ

ಸೇವ್ಯಸದ್ಭಿರತೀಮಾಕಲಯತ ತಾಲೋಧ್ವಗೇನಾಶ್ರಿತಃ ।

ಪುಂಸಶ್ಚರ್ಥಿಯತ್ಸೌ ತು ಸುಫಲೇ ಅದ್ವಾಧವಾ ಶ್ವಾಧವಾ

ಕಾಲೇ ಶ್ವಾಧವಾ ಕದಾಚಿದಧವಾ ನಷ್ಟೇವ ವೇದಾಷ್ಟಭುಃ ॥ (ಅ.ಸಾ.ಸಂ.ಶೈಲೀ-28)

ಇದು ತಾಳ ವ್ಯಕ್ತದ ಅನ್ಮೋಕ್ತಯಾದ ಸೂಕ್ತಿಯಾಗಿದೆ. ತಾಳಿಮರವು ಹಾದಿ ಪಕ್ಷದಲ್ಲಿ ಬೆಳೆದಿದೆ. ಅದಕ್ಕೆ ಬೇರು ಗಟ್ಟಿಯಾಗಿದೆ. ತುಂಬಾ ಉನ್ನತವಾಗಿ ನೇರವಾಗಿ ಬೆಳೆದಿದೆ. ಅದು ಎಲ್ಲಾ ಕಡೆ ಬೀಸಣಿಗೆಯಂತೆ ಗರಿಗಳನ್ನರಡಿಕೊಂಡು ನೋಡುವುದಕ್ಕೆ ತುಂಬಾ ಆಕರ್ಷಕವಾಗಿದೆ. ನರಳು ಕೂಡ ಮದ್ವಾಹ್ಯದಲ್ಲಿ ಜೆನ್ನಾಗಿ ಬರುತ್ತಿದೆ, ಒಳ್ಳೆ ಮಾರ್ಗದಲ್ಲಿದೆ, ರಾಜಮಾರ್ಗದಲ್ಲಿದೆ. ಸಜ್ಜನಿಗೆ ಸೇವನೀಯವಾದದ್ವು ಎಂಬುದಾಗಿ ತಿಳಿದು ಹಾದಿಹೋಕರು ಆ ಪ್ರದೇಶದಲ್ಲಿ ಇದ್ದಂತಹವರು ಈ ತಾಳ ವ್ಯಕ್ತವು ಯಾವಾಗ ಹಣ್ಣಿನ್ನು ನೀಡುತ್ತದೆ? ತಾಟನಿಂಗುವನ್ನು ಯಾವಾಗ ನಾವು ತಿಂದೇವು, ಬೇಸಿಗೆ ಬರಲೀ ಎಂಬುದಾಗಿ ನಿರೀಕ್ಷಿಸುತ್ತಾರೆ. ಆದರೆ ಎಷ್ಟು ಬೇಸಿಗೆಗಳು ಬಂದರೂ ಕೂಡ ಘಲವನ್ನು ನೀಡಲೇ ಇಲ್ಲ ಆ ವ್ಯಕ್ತ. ಇಂದು, ನಾಳಿ ನಾಡಿದ್ದು ಎಂಬುದಾಗಿ ನೋಡುತ್ತಾ ಇದ್ದೇವೆಯೇ ಹೊರತು ಯಾವತ್ತು ಘಲವನ್ನು ನೀಡಲೇ ಇಲ್ಲವಲ್ಲ? ಇದೇನು ವಿಧಿಯೇ, ಇದು ಯಾವ ಲೀಲೆ? ಎಂಬುದಾಗಿ ಅಲ್ಲಿಯ ಜನರು ನುಡಿಯುತ್ತಿದ್ದಾರೆ. ಇಲ್ಲಿ ನಾವು ಸೂಕ್ತವಾಗಿ ಗಮನಿಸಬೇಕಾದ ಅಂಶವೇನೆಂದರೆ ತಾಳವ್ಯಕ್ತಗಳು ಗಂಡು ಮರ, ಹಣ್ಣಿಮರ ಎಂಬುದಾಗಿ ಎರಡು ರೀತಿಯಾಗಿ ಇರುತ್ತವೆ. ಬೆಳೆಯುವಾಗ ಒಂದೇ ರೀತಿಯಲ್ಲಿ ಇರುತ್ತವೆ. ಬೆಳೆದ ಮೇಲೆ ಗೊತ್ತಾಗುತ್ತದೆ ಗಂಡು ವ್ಯಕ್ತ ಯಾವುದು, ಹಣ್ಣಿ ವ್ಯಕ್ತ ಯಾವುದು ಎಂಬುದಾಗಿ. ಗಂಡು ವ್ಯಕ್ತವೂ ಎಂದೂ ಕೂಡ ಹಣ್ಣಿನ್ನು ನೀಡುವುದೇ ಇಲ್ಲ. ಹಾಗಾಗಿ ಗಂಡು ವ್ಯಕ್ತದ ಘಲಸ್ಸರೂಪ ಅವರಿಗೆ ತಿಳಿದಿಲ್ಲ ಎಂದರ್ಥ. ಆ ಜನರು ಹಣ್ಣಿವ್ಯಕ್ತವೆಂದು ತಿಳಿದು ಘಲದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ನೆಚ್ಚಿಕೊಂಡು ಬೆಳೆಸಿದ ಮರ ಹೀಗಾಯ್ಲು ಎಂಬುದಾಗಿ ದುಃಖ ಆಗುತ್ತದೆ. ಹೀಗೆಯೇ ಕೆಲವರು ಸನಾಗ್ರಧಲ್ಲಿದ್ದಾರೆ, ರಾಜಮಾರ್ಗದಲ್ಲಿದ್ದಾರೆ ನೇರವಾಗಿದ್ದಾರೆ, ಖುಜುಗಳಾಗಿದ್ದಾರೆ, ಎತ್ತರದಲ್ಲಿದ್ದಾರೆ ಎಂಬುದಾಗಿ ತಿಳಿದುಕೊಂಡು ಘಲಬರುತ್ತದೆ (ಸಹಾಯ ಮಾಡುತ್ತಾರೆ) ಎಂಬುದಾಗಿ ನಾವು ಭಾವಿಸುತ್ತೇವೆ. ಆದರೆ ಅವರಲ್ಲಿ ಆ ಸಾಮಧ್ಯ ಇದ್ದರೆ ಅಲ್ಲವೇ ಕೊಡುವುದಕ್ಕೆ (ಸಹಾಯ ಮಾಡುವುದಕ್ಕೆ), ಅಧಾರತ್ ಎನೂ ಇರುವುದಿಲ್ಲ ಎಂದರ್ಥ. ಅಂದರೆ ನೋಡಿಯೂ ಕೂಡ ನಂಬಿಕೆಯಿಟ್ಟು ಮೋಸಹೋಗುತ್ತೇವೆ ಎಂದರ್ಥ, ಅವರ ಅಸಾಮಧ್ಯ ತಿಳಿದಿರುವುದಿಲ್ಲ ಎನ್ನುವಂತದ್ವು ನಮಗೆ ಅರ್ಥವಾಗುತ್ತದೆ.

ಹಾಗೆಯೇ:-

ಯೇಷಾಂ ನ ವಿದ್ಯಾ ನ ತಮೋ ನದಾಸಂ

ಜ್ಞಾಸಂ ನ ಶೀಲಂ ನ ಗುಣೋ ನ ಧರ್ಮಃ ।

ತೇ ಮತ್ತ್ಯಲೋಕೇ ಭುವಿಭಾರಭೂತಾಃ

ಮನುಷ್ಯರೂಪೇಣ ಮೃಗಾಷ್ಟರಂತಿ ॥ (ವಿ.ಅ.ಸಂ.ಶೈಲೀ-4)

ಯಾರಲ್ಲಿ ವಿದ್ಯೆ ಇಲ್ಲವೋ, ತಪಸ್ಸಿಲ್ಲವೋ, ದಾನವಿಲ್ಲವೋ ಜ್ಞಾನವಿಲ್ಲವೋ, ಶೀಲವಿಲ್ಲವೋ ಗುಣವಿಲ್ಲವೋ, ಧರ್ಮವಿಲ್ಲವೋ, ಅವರು ಮತ್ತ್ಯಲೋಕದಲ್ಲಿ ಭೂಮಿಗೆ ಭಾರವಾಗಿರುವರು. ಅವರು ಮನುಷ್ಯರೂಪದಲ್ಲಿ ಓಡಾಡುವ ಮೃಗಗಳು. ಅಂದರೆ ಈ ಸುಭಾಷಿತದ ತಾತ್ತ್ವಯ ಮನುಷ್ಯದೇಹವೋಂದೇ ಮನುಷ್ಯಕ್ಕವಲ್ಲ. ವಿದ್ಯೆ, ತಪಸ್ಸು, ದಾನ, ಜ್ಞಾನ, ಶೀಲ, ಗುಣ, ಧರ್ಮ ಇವು ಮನುಷ್ಯತ್ವವನ್ನುಂಟುಮಾಡುವಂಥಹವರುಗಳಾಗಿವೆ. ಇವು ಯಾವ ವ್ಯಕ್ತಿಯಲ್ಲಿವೆಯೋ? ಆ ವ್ಯಕ್ತಿ ಮನುಷ್ಯ ಎಂದು. ಇವುಗಳು ಯಾವ ವ್ಯಕ್ತಿಯಲ್ಲಿಲ್ಲವೋ ಆ ವ್ಯಕ್ತಿ ಮನುಷ್ಯನಲ್ಲ. ಆ ವ್ಯಕ್ತಿ ಮನುಷ್ಯದೇಹದಂತಿರುವ ಕೇವಲ ಮೃಗ ಎಂದು ತಾತ್ತ್ವಯ ವಾಗುತ್ತದೆ.

ಹೀಗೆ ಮನುಷ್ಯನ ಜೀವನದ ಅಂಕುಡೊಂಹಗಳನ್ನು ತಿದ್ದುವಂತಹ ಶಕ್ತಿಯನ್ನು ಸೂಕ್ತಿಗಳು ಹೊಂದಿವೆ. ಮನುಷ್ಯ ಧರ್ಮ, ಆರ್ಥಿಕ, ಕಾಮ, ಮೋಕ್ಷ ಗಳನ್ನು ಹೊಂದಲು ಹಾತೊರೆಯುತ್ತಿರುತ್ತಾನೆ. ಜೀವನದ ಆನಂದಕ್ಷಣಾಗಳನ್ನು ಅನುಭವಿಸುವಂತೆ ಹಾಗೂ ನ್ಯಾಯ, ನೀತಿ, ಧರ್ಮ, ನಿಷ್ಠೆಯಿಂದ ನಡೆಯುವಂತೆ ಸೂಚಿಸುತ್ತವೆ. ಮತ್ತೊಬ್ಬರನ್ನು ನೋಯಿಸದಂತೆ ಮತ್ತು ಹೀಯಾಳಿಸದಂತೆ ಇರುವಂತೆ ಸೂಚಿಸುತ್ತವೆ. “ವಸುಧ್ಯೇವಕುಟುಂಬಕರ್ಮ” ಎಂಬುವ ಉಕ್ತಿಯಂತೆ ಮನುಷ್ಯನು ಸಹನಾ ಶೀಲನಾಗಿ ಎಲ್ಲರನ್ನು ತನ್ನಬಂಧುಭಳಗದಂತೆ ಪ್ರೀತಿಸುವ ಶಕ್ತಿಯನ್ನು ನೀಡಿದ್ದಾನೆ ಆ ಭಗವಂತ. ಆ ಶಕ್ತಿಯನ್ನು ಪರರ ಉಪಕಾರಕ್ಕಾಗಿ ಬಳಸಿಕೊಂಡು “ಪರೋಪಕಾರಾರ್ಥಮಿದಂ ಶರೀರಮ್” ಎಂಬುವಂತೆ ಪರಸ್ಪರ ಅನ್ವೇಣ್ಯವಾಗಿ ಬದುಕೋಣ. “ಸಹನಾ ವವತು ಸಹನೌ ಭುನಕ್ತು ಸಹವೀಯರ್ ಕರಿಂಹಾವಹ್ಯೇ” ಎನ್ನುವ ರೀತಿಯಲ್ಲಿ ಸಮಸ್ತ ಮನುಷ್ಯಕುಲವನ್ನು ಪ್ರೀತಿಸೋಣ. “ಮಾವಿದ್ವಿಷಾವಹ್ಯೇ” ಎಂಬುವಂತೆ ಯಾರನ್ನು ದ್ವೇಷಮಾಡಿ ಬದುಕೋಣ ಎಂಬುವಂತಹ ಸೂಕ್ತಿಗಳು ಸಂಸ್ಕೃತ ಸಾರಸ್ವತಲೋಕದಲ್ಲಿ ರಾರಾಜಿಸುತ್ತಿವೆ.

\*\*\*\*\*

## ಆಕರ್ಣಂಧಗಳು

1. ಅಭಿಜ್ಞಾನ ಶಾಹಂತಲಮ್,(ವಿಮಲಾ, ಚಂದ್ರಕಲಾ ವ್ಯಾಖ್ಯಾನ) ಕಾಲಿದಾಸಃ, ಸಂಪಾದಕಃ ಮೌ. ಜಗದೀಶ ಮಿಶ್ರ, ಚೌಕಂಬಾ ಪ್ರಕಾಶನ, ವಾರಾಣಸಿ 1989
2. ಸೂಕ್ತಯಃ, ಸಂಪಾದಕಃ ಡಾ. ರಮಾಕಾರ್ತ ರುಧಾ, ಚೌಕಂಬಾ ಪ್ರಕಾಶನ, ವಾರಾಣಸಿ 1992.
3. ಅನ್ವೇತಿ ಸಂಗ್ರಹಃ, ಸಂಪಾದಕಃ ಡಾ. ಶಿವಸ್ವಾಮಿ ಶಾಸ್ತ್ರಿ, ಹರಪ್ರಕಾಶನ, ತಿರುವಳ್ಳಾಮಲ್ಯ 1986.
4. ಸಂಸ್ಕೃತ ಸುಭಾಷಿತಗಳು(ಕನ್ನಡ), ಸಂಪಾದಕಃ ಡಾ. ಅವಿನಾಶ ಕುಲಕರ್ನಿಂ, ಶೈಟಿ ಪ್ರಕಾಶನ, ಗದಗ 2002.
5. ಸುಭಾಷಿತಸಾರಃ, ಲೇಖಕಃ ಮೌ. ಶಿವಕುಮಾರಸ್ವಾಮಿ, ಚಂದನ ಪ್ರಕಾಶನ, ಬೆಂಗಳೂರು 2000.
6. ಸಂಸ್ಕೃತ ಸಾಹಿತ್ಯ ಚರಿತ್ರೆ, ಸಂಪಾದಕಃ ಮೌ. ಸಿದ್ಧಲೀಂಗಯ್ಯ, ಬೆಂಗಳೂರು ವಿಶ್ವಮಿದ್ಯಾಲಯ(ಪ್ರಸಾರಾಂಗ) ಪ್ರಕಾಶನ, 1990
7. ಭಕ್ತ್ಯಾಹರಿಯ ಶತಕತ್ಯಯಗಳು, ಸಂಪಾದಕರು ಮೌ. ರಂಗನಾಥ, ವಾಗಧರ ಪ್ರಕಾಶನ, ಬೆಂಗಳೂರು 2012.